

ದಿನಾಂಕ: 27.09.2022 ರಂದು ಸಾಕ್ಷಿಯನ್ನು ಕರೆಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀಸವಾಲು: ಆರೋಪಿಗಳ ಪರ, ಶ್ರೀ ಎಂ.ಎಂ.ಯು. ವಕೀಲರಿಂದ: -

51. ನಿಪಿ-5ರ ಪು.ಸಂ.8ರ ಕ್ರ.ಸಂ.119 ರಿಂದ 131ರವರೆಗಿನ ಚಿನ್ನ ಹಾಗೂ ಬೆಳ್ಳಿಯ ಸಾಮಾನುಗಳ ಮೌಲ್ಯವನ್ನು, ಆರೋಪಿಗೆ ಯಾವ ಯಾವ ವರ್ಷಗಳಂದು ಅವುಗಳನ್ನು ಖರೀದಿಸಿರುತ್ತಾರೋ, ಆಯಾ ವರ್ಷಗಳ ಮೌಲ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ನಿಪಿ-5ರ ಪು.ಸಂ.8ರ ಕ್ರ.ಸಂ.119 ರಿಂದ 122ರ ಚಿನ್ನದ ಆಭರಣಗಳ ಮೌಲ್ಯವನ್ನು 2006 ನೇ ಇಸವಿಯ ದರವನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಿರಬಹುದು. ಅದೇ ರೀತಿ ಕ್ರ.ಸಂ.123 ರಿಂದ 131 ವರೆಗಿನ ಬೆಳ್ಳಿಯ ವಸ್ತುಗಳ ಮೌಲ್ಯವನ್ನು 2006 ನೇ ಇಸವಿಯ ದರವನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಿರಬಹುದು.

52. ಬಾಬುಲಾಲ್ ರವರು ಚಿನ್ನ ಹಾಗೂ ಬೆಳ್ಳಿಯ ಆಭರಣಗಳಿಗೆ ಬೆಲೆಯನ್ನು ನಿಗದಿ ಪಡಿಸುವ ವೇಳೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರಪಟ್ಟಿಯನ್ನು ನನಗೆ ತೋರಿಸಿದ್ದರು. ಆದರೆ ಅದನ್ನು ನಾನು ಪಡೆದುಕೊಳ್ಳಲಿಲ್ಲ. ಆರೋಪಿ ಕಳೆದ 3 ವರ್ಷಗಳಲ್ಲಿ ಆ ಎಲ್ಲಾ ಆಭರಣಗಳನ್ನು ಖರೀದಿಸಲಾಗಿದೆ ಎಂದು ತಿಳಿಸಿದ್ದರಿಂದ, ಅವುಗಳ ಮೌಲ್ಯಗಳನ್ನು 2006 ನೇ ಇಸವಿಯ ದರಪಟ್ಟಿಯನ್ನು ಗಣನೆಗೆ ತೆಗೆದುಕೊಂಡು ಲೆಕ್ಕಹಾಕಿರಬಹುದು ಎಂದು ಹೇಳುತ್ತಿದ್ದೇನೆ. ಬಾಬುಲಾಲ್ ರವರು ಸದರಿ ಮೌಲ್ಯವನ್ನು 2006 ನೇ ಇಸವಿಯ ದರಪಟ್ಟಿಗೆ ಅನುಗುಣವಾಗಿ ಲೆಕ್ಕ ಹಾಕಿರಬಹುದು. 2006 ನೇ ಸಾಲಿನಲ್ಲಿ ಚಿನ್ನದ ದರ ಎಷ್ಟಿತ್ತು ಎಂದು ನನಗೀಗ ನೆನಪಿಲ್ಲ. ಬಾಬುಲಾಲ್ ರವರು 2006 ನೇ ಸಾಲಿನಲ್ಲಿ ಚಿನ್ನದ ದರ ಎಷ್ಟಿತ್ತು ಎನ್ನುವುದನ್ನು ನನಗೆ ತಿಳಿಸಿರುತ್ತಾರೆ. ಆದರೆ ಅದನ್ನು ನಾನೀಗ ಮರೆತಿರುತ್ತೇನೆ. 2006 ರ ಚಿನ್ನದ ದರಪಟ್ಟಿಯಂತೆ 24 ಕಾರೆಟ್ ಶುದ್ಧತೆಯ 10 ಗ್ರಾಂ. ಚಿನ್ನಕ್ಕೆ ರೂ.9,000/- ಇತ್ತು ಎಂದು ಮಾಡಿದ ಸಲಹೆಗೆ ಸಾಕ್ಷಿ, 'ಇರಬಹುದು' ಎನ್ನುತ್ತಾರೆ.

53. ನಿಪಿ-5ರ ಪು.ಸಂ.8ರ ಕ್ರ.ಸಂ.119 ರಿಂದ 122ರ ಚಿನ್ನದ ಆಭರಣಗಳ ಮೇಲೆ ಶುದ್ಧತೆಯ ಬಗ್ಗೆ Standard Numbers ಇದ್ದವು, 916 ಎನ್ನುವ ನಂಬರುಗಳು ಇದ್ದವು. ಅವು 24 ಕಾರೆಟ್ ಚಿನ್ನ ಆಗಿರಲಿಲ್ಲ ಎನ್ನುವುದು ಸರಿಯಲ್ಲ.

ಮುಂದುವರೆದ ಪಾಟೀಸವಾಲಿಗಾಗಿ ಸಮಯ ಕೋರಿದ್ದರಿಂದ ಸಮಯ ನೀಡಲಾಯಿತು.

(ನನ್ನ ಉಕ್ತಲೇಖನದಂತೆ ತೆರೆದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಿಸಲಾಯಿತು)

ಓ ಹೇ ಕೇ ಸ ಇ ಎ ಒ

3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಮೈಸೂರು.